

ನಿಮ್ಮ ಮನಸ್ಸಾಕ್ಷಿಯನ್ನು ಆರೋಗ್ಯವಾಗಿ ಇಟ್ಟುಕೊಳ್ಳುವ ಕ್ರಮ ಹೇಗೆ

ಒಂದು ಹೇಳಿಕೆಯ ಪ್ರಕಾರ, ನಮ್ಮ ಮನಸ್ಸಾಕ್ಷಿಯನ್ನು ಹೊರತೆಗೆಯುವ ಸಾಧ್ಯತೆ ಇದ್ದಿದ್ದರೆ, ಅದು ಒಂದು ಚಿಕ್ಕ ಶಸ್ತ್ರ ಚಿಕಿತ್ಸೆಯಾಗುವ ಸಾಧ್ಯತೆಯು. ನಮಗೆ ದೊರೆತಿರುವ ಮನಸ್ಸಾಕ್ಷಿಯನ್ನು ಜೀವದಿಂದಲೂ, ಆರೋಗ್ಯದಿಂದಲೂ ಇಟ್ಟುಕೊಂಡು ಅದರಿಂದ ಸದುಪಯೋಗವನ್ನು ಹೇಗೆ ಪಡೆಯಬಹುದು? ನಮ್ಮ ಮನಸ್ಸಾಕ್ಷಿಯನ್ನು ಆರೋಗ್ಯವಾಗಿಡಲು ಅನುಸರಿಸಬೇಕಾದ ಕ್ರಮಗಳನ್ನು ಈ ಹಾರದಲ್ಲ ಗಮನಿಸುತ್ತೇವೆ. ಇದರಲ್ಲಿ ಅಲೋಚನೆಯ ಎರಡು ಗುಂಪುಗಳನ್ನು ನಾನು ವಿಂಗಡಿಸಿರುವೆನು: (1) ನಾವು ಮಾಡಬೇಕಾದದ್ದನ್ನು ಮಾಡಲೋಚಿಸು. (2) ಹಾಗೂ ಕರ್ತನಲ್ಲೇ ಅವಲಂಬಿಸಿರುವದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ವೈಯಕ್ತಿಕವಾದ ಅಭ್ಯಾಸದಿಂದ ನಿಮ್ಮ ಮನಸ್ಸಾಕ್ಷಿಯನ್ನು ಆರೋಗ್ಯವಾಗಿಟ್ಟು ಕೊಳ್ಳಬೇಕು

ನಾವು ಮಾಡಬೇಕಾದ ವಿಚಾರವನ್ನು ಪರಿಶೀಲಿಸೋಣ. ಅಪೊಸ್ತಲರ ಕೃತ್ಯಗಳು 24:16ರಲ್ಲಿ ಹೌಲನು, “ನಾನು ನಿರ್ದೋಷಿ ಎಂದು ಸಾಕ್ಷಿ ಹೇಳುವ ಮನಸ್ಸು ನನಗೆ ಯಾವಾಗಲೂ ಇರಬೇಕೆಂದು ಅಭ್ಯಾಸಮಾಡಿಕೊಳ್ಳುತ್ತೇನೆ.” ಅಭ್ಯಾಸ ಮಾಡಿಕೊಳ್ಳುತ್ತೇನೆ ಎಂಬ ಹೇಳಿಕೆಯನ್ನು ಗ್ರೀಕ್ ಭಾಷೆಯಲ್ಲಿ, ರಂಗಸ್ಥಾನದಲ್ಲಿ ಜೈಫೋಟ ನೀಡಲು ಅಭ್ಯಾಸ ಮಾಡುವ ವಿಚಾರಕ್ಕೆ ಹೋಲಿಕೆ ಮಾಡಲಾಗಿದೆ. ಅಕ್ಷರಶಃ ಹೌಲನು ತಿಳಿಸಿದ್ದೇನೆಂದರೆ, “ನಿರ್ದೋಷ ವುಳ್ಳ ಮನಸ್ಸಾಕ್ಷಿಯನ್ನು ಹೊಂದಿಕೊಳ್ಳುವದಕ್ಕಾಗಿ ನಾನು ಕಠಿಣವಾದ ತರಬೇತು ಪಡೆಯುತ್ತೇನೆ” ಎಂಬ ಅರ್ಥವಾಗಿದೆ (ಒತ್ತಿ ಹೇಳಿದ್ದು ನನ್ನದು).¹ ಹೌಲನ ಈ ಹೇಳಿಕೆ ಯನ್ನು ಒಪ್ಪುವಾಗ, ಅದರಲ್ಲಿ ಅಡಗಿರುವ ಕಠಿಣವಾದ ಪರಿಶ್ರಮ, ಅನೇಕ ತಾಸುಗಳ ಅಭ್ಯಾಸ, ಹಾಗೂ ಕಠಿಣವಾದ ತರಬೇತಿ ಮಾಡುವ, ಗಂಭೀರವಾದ ಒಬ್ಬ ಓಟಗಾರನ ನೆನಪು ಉಂಟಾಗುತ್ತದೆ. “ನಿರ್ದೋಷವುಳ್ಳ ಮನಸ್ಸಾಕ್ಷಿಯನ್ನು ಹೊಂದಿಕೊಳ್ಳಲು” ಹೌಲನು ಇದೇ ವಿಧವಾದ ಅಭ್ಯಾಸವನ್ನು ಮಾಡಿದನು.

ದೈಹಿಕ ದೇಹಕ್ಕೆ ವ್ಯಾಯಾಮದ ಕೊರತೆಯಿದೆ. ಅಂತರಿಕ್ಷ ಯಾತ್ರೆಯ ಮೊದಲ ದಿವಸಗಳಲ್ಲಿ ರಷ್ಯದ ಅಂತರಿಕ್ಷ ಯಾನಿಯೊಬ್ಬನು ಯಾವುದೇ ವಿಧವಾದ ವ್ಯಾಯಾಮಗಳಿಲ್ಲದೆ ಆರು ತಿಂಗಳುಗಳ ಕಾಲ ಅಂತರಿಕ್ಷದಲ್ಲಿದ್ದನು. ಅವನು ತನ್ನ ಯಾನವನ್ನು ಪೂರ್ಣಮಾಡಿ ಭೂಮಿಗೆ ಹಿಂತಿರುಗಿದಾಗ, ಅವನಿಗೆ ನಡೆಯುವದನ್ನು ಸಹ ಕಲಿಸುವ ಅಗತ್ಯವುಂಟಾಯಿತು. ಅದೇ ವಿಧದಲ್ಲಿ ಮನಸ್ಸಾಕ್ಷಿಗೂ ಸಹ ವ್ಯಾಯಾಮದ ಅಗತ್ಯತೆಯಿರುತ್ತದೆ. ಇಬ್ರಿಯ ಬರಹಗಾರನು ತಿಳಿಸಿರುವಂತೆ:

ಹಾಲು ಬೇಕಾದವನು ಕೂಸಿನಂತಿದ್ದು ನೀತಿವಾಕ್ಯದಲ್ಲ ಅನುಭವವಿಲ್ಲದವನಾಗಿದ್ದಾನೆ. ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೆಯದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ (ಇಬ್ರಿಯ 5:13, 14; ಒತ್ತಿ ಹೇಳಿದ್ದು ನನ್ನದು).

“ತರಬೇತು” ಎಂಬ ಪದವನ್ನು ಗ್ರೀಕ್ ಭಾಷೆಯಲ್ಲಿ “ಈಸ್ ಗುಮ್ನಾಚೋ” ಎಂಬ ಪದವಾಗಿದ್ದು ಈ ಪದವು “ಜಿಮ್ನಾಸ್ಟಿಕ್” ಎಂಬುದರ ಮೂಲ ಪದವಾಗಿದೆ. ಅರ್ಥ

ಜನೋನೇಷಿಯಮ್ ಆದ್ದರಿಂದ KJV ಯಲ್ಲಿ “ಒಳ್ಳೆಯ ಮತ್ತು ಕೆಟ್ಟದ್ದರ ವಿವೇಚನೆ ಮಾಡಲು ತರಬೇತು” ಎಂಬ ಅರ್ಥವನ್ನು ಕಾಣುತ್ತೇವೆ (ಒತ್ತಿ ಹೇಳಿದ್ದು ನನ್ನದು).

ಧೈಕೀಕ ವ್ಯಾಯಾಮವು ಧೈಕೀಕವಾದ ನ್ಯೂನತೆಗಳನ್ನು ಸಲಪಡಿಸುತ್ತದೆ. ಅದೇ ಲೀತಿ ಯಲ್ಲಿ ಮನಸ್ಸಾಕ್ಷಿಗೆ ನೀಡುವ ವ್ಯಾಯಾಮವು ಆತ್ಮಿಕ ನ್ಯೂನತೆಗಳನ್ನು ಸಲಪಡಿಸುತ್ತದೆ ಎಂದು “ಬಲಹೀನವಾದ” ಮನಸ್ಸಾಕ್ಷಿಯನ್ನು “ಬಲವಾದ” ಮನಸ್ಸಾಕ್ಷಿಯನ್ನಾಗಿ ಪರಿವರ್ತಿಸುತ್ತದೆ (1 ಕೊರಿಂಥ 8:7; ರೋಮಾಪುರ 15:1).

ಮನಸ್ಸಾಕ್ಷಿಯನ್ನು ತರಬೇತುಗೊಳಿಸುವ ಸಾಮಾನ್ಯವಾದ ಕ್ರಮಗಳು

ನಮ್ಮ ಮನಸ್ಸಾಕ್ಷಿಗೆ ಯಾವ ವಿಧವಾದ ವ್ಯಾಯಾಮವನ್ನು ನೀಡಬಹುದು? ಮನಸ್ಸಾಕ್ಷಿಯನ್ನು ಅರ್ಥಮಾಡಿಕೊಂಡು, ಅದರ ಕ್ರಿಯೆಗಳನ್ನು ಹೇಗೆ ಗ್ರಹಿಸಬಹುದು - ಅದನ್ನು ತರಬೇತು ಪಡಿಸುವ ಸಾಮಾನ್ಯ ವಿಧಾನವನ್ನು ತಿಳಿಸಲಾಗಿದೆ. ಮನಸ್ಸಾಕ್ಷಿಯು ಅಂತರಾಳದಲ್ಲಿನ ಗ್ರಹಿಕೆಯ ಶಕ್ತಿಯಾಗಿದ್ದು, ಒಳ್ಳೆಯ ಮತ್ತು ತಪ್ಪಾದ ಸಂಗತಿಗಳ ಗ್ರಹಿಕೆಯಾಗಿರುತ್ತದೆ. ಅದು ತನಗೆ ದೊರಕುವ ಮಾಹಿತಿಯ ಆಧಾರದ ಮೇಲೆ ಅವಲಂಭಿಸಿರುತ್ತದೆ, ನಾವು ಅದರ ಸ್ವರವನ್ನು ಆಲಸದೇ ಹೋದರೆ, ಅದನ್ನು ನಿಶಕ್ತಿಗೊಳಿಸುವ ಸಾಧ್ಯತೆಯಿದೆ.² ಈ ವಿಚಾರವನ್ನುನೆನಪಿನಲ್ಲಿ ಇಟ್ಟುಕೊಳ್ಳೋಣ.

(1) ದೇವರ ಚಿತ್ರವನ್ನು ಗಂಭೀರವಾಗಿ ಪರಿಗಣಿಸಬೇಕು. ಪರಿಚಯವಿರುವ ಒಂದು ಹಾಡಿನ ಸಾಲುಗಳು ಈ ಕೆಳಕಂಡಂತಿವೆ:

ಯಾವನನ್ನೂ ತನ್ನ ಹೃದಯವನ್ನು ಹಾಕದಿಂದ ರಕ್ಷಿಸಿಕೊಳ್ಳಲು ಹೇಗೆ ಸಾಧ್ಯ?
 ಅವನ ಮನಸ್ಸಾಕ್ಷಿಯನ್ನು ಶುದ್ಧವಾಗಿಟ್ಟುಕೊಳ್ಳುವುದರಿಂದಲೇ
 ಅವನ ಮನಸ್ಸಾಕ್ಷಿಯನ್ನು ಶುದ್ಧವಾಗಿಟ್ಟುಕೊಳ್ಳುವುದರಿಂದಲೇ
 ಎಂಬ ವಾಕ್ಯದ ಎಚ್ಚರಿಕೆಯಿಂದಲೇ.³

ಇದು 119:9ನೇ ಶೀರ್ಷಿಕೆಯ ಆಧಾರದ ವಾಕ್ಯವಾಗಿದೆ. “ಯಾವನನ್ನೂ ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವುದು ಯಾವುದರಿಂದ? ನಿನ್ನ ವಾಕ್ಯವನ್ನು ಗಮನಿಸಿ ನಡೆಯುವುದರಿಂದಲೇ.”

ನಮಗೆ ಭಲವಾದ ಮನಸ್ಸಾಕ್ಷಿ ಬೇಕೆಂದರೆ, ನಾವು ಓದಬೇಕು, ಅಧ್ಯಯನ ಮಾಡಬೇಕು, ಮತ್ತು ವಾಕ್ಯವನ್ನು ಬಾಯಿಪಾಠ ಮಾಡಬೇಕು. ವಚನಗಳನ್ನು ಬಾಯಿಪಾಠ ಮಾಡುವವರ ಅಂಕಿ ಅಂಶವನ್ನು ತಿಳಿಯಲು ಹತ್ತು ಸಾವಿರ ಜನರನ್ನು ಒಟ್ಟಾಗಿ ಸೇರಿಸಲಾಯಿತು. ಇದರಲ್ಲಿ ಅವರು ವಾಕ್ಯವನ್ನು ಮತ್ತು ಅದು ಇರುವಂಥ ಸ್ಥಳವನ್ನೂ ಸ್ಪಷ್ಟವಾಗಿ ತೋರಿಸಬೇಕಿತು. ಆ ಹತ್ತು ಸಾವಿರ ಜನರಲ್ಲಿ ಎಲ್ಲರೂ ಭಲವಾದ ಕ್ರೈಸ್ತರೇ ಆಗಿದ್ದಾಗ್ಯೂ, ಅವರು ಅರಿತದ್ದು ಕೇವಲ ಎರಡು ಅಥವಾ ಒಂದೂವರೆಯಷ್ಟು ವಚನಗಳು ಮಾತ್ರ!

ನಮ್ಮ ವೈಯಕ್ತಿಕವಾದ ಅಧ್ಯಯನದ ಸಂಗಡ, ಪ್ರತಿ ವಾಕ್ಯದ ಬೋಧನೆಗಳನ್ನು, ಆರಾಧನೆಯನ್ನು ಹಾಗೂ ಅನ್ವೇಷಣೆಯನ್ನು ಉಪಯೋಗಿಸಿಕೊಳ್ಳುವಂಥ ಅವಶ್ಯಕತೆಯಿದೆ ಇದನ್ನು ನಾವು ಅಲಕ್ಷಿಸಬಾರದು. “ಬಲವಾದ” ಮನಸ್ಸನ್ನು ಹೊಂದಿರುವವರೊಂದಿಗೆ ಅಧ್ಯಯನ ಮಾಡಲು, ಮತಾಡಲು ಸಂಪರ್ಕವನ್ನು ಕಲ್ಪಿಸುತ್ತದೆ.

(2) ಹಾಪದ ಕುರಿತು ಗಂಭೀರ ಪ್ರಜ್ಞೆಯುಪರಾಗಿರಬೇಕು - ಯಾವುದು ತಪ್ಪು ಮತ್ತು ಯಾವುದು ಸರಿ ಎಂಬ ಪ್ರಜ್ಞೆಯುಳ್ಳವರಾಗಿರಬೇಕು. ನಾವು ಹೊಣೆಗಾರಿಕೆಯ ಪ್ರಜ್ಞೆಯನ್ನು ಹೊಂದಿರಬೇಕು (ರೋಮಾಪುರ 14:12). ಹಾಪದ ಗಂಭೀರತೆಯನ್ನು ಅರಿಯಬೇಕು (ರೋಮಾಪುರ 6:23). ಹಾಪದ, ಹಾಪ ಪ್ರಜ್ಞೆಯ, ಹಾಗೂ ಹೊಣೆಗಾರಿಕೆಯ ಪರಿಣಾಮವನ್ನು

ಈ ಲೋಕವು ಮರೆತಿರುತ್ತದೆ; ಆದರೆ ನಾವುಗಳು ಪ್ರಪಂಚದ ಸೆಳೆತಕ್ಕೆ ಒಳಗಾಗಬಾರದು.

(3) ನಮ್ಮ ಮನಸ್ಸಾಕ್ಷಿಯನ್ನು ಗಂಭೀರವಾಗಿ ಅಲಸಬೇಕು. ಪೌಲನು ಆಗಾಗ್ಗೆ ತನ್ನ ಮನಸ್ಸಾಕ್ಷಿಯನ್ನು ಕೇಳುತ್ತಿದ್ದನು (ಅಪೊಸ್ತಲರ ಕೃತ್ಯಗಳು 23:1). ಆದ್ದರಿಂದ ಅವನು ಬರೆದು,

ನನಗೆ ಮಹಾದುಃಖವೂ ನನ್ನ ಹೃದಯದಲ್ಲಿ ಎಡೆಬಿಡದೆ ವೇದನೆಯೂ ಉಂಟು. ಈ ಮಾತನ್ನು ಸುಳ್ಳುಡದೆ ಕ್ರಿಸ್ತನ ಮುಂದೆ ಸತ್ಯವಾಗಿ ಹೇಳುತ್ತೇನೆ (ರೋಮಾಪುರ 9:1).

ನಾವು ಕೇವಲ ಮಾನುಷಜ್ಞಾನವನ್ನು ಬಳಸದೆ ದೇವರ ಕೃಪೆಯನ್ನು ಅಶ್ರಯಿಸಿ ಆತನಿಂದಾಗುವ ಪವಿತ್ರತ್ವವೂ ನಿಷ್ಕಪಟತ್ವವೂ ಉಳ್ಳವರಾಗಿ ಈ ಲೋಕದಲ್ಲಿ ಮುಖ್ಯವಾಗಿ ನಿಮ್ಮ ವಿಷಯದಲ್ಲಿ ನಡೆಸಿಕೊಂಡವೆಂದು ನಮ್ಮ ಮನಸ್ಸು ನಮಗೆ ಸಾಕ್ಷಿ ಹೇಳುತ್ತದೆ (2 ಕೊರಿಂಥ 1:12; ಒತ್ತಿ ಹೇಳಿದ್ದು ನನ್ನದು).

ಪೌಲನ ಹಾಗೆ ನಾವುಗಳು ಮಾಡಬೇಕಾದ ಕಾರ್ಯಗಳನ್ನು ಮಾಡಬೇಕು. ಈ ಕುರಿತು ಯೋಹಾನ್ 7:17ರಲ್ಲಿ: “ಆತನ ಚಿತ್ತದಂತೆ ನಡೆಯುವದಕ್ಕೆ ಯಾಲಿಗೆ ಮನಸ್ಸದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದದ್ದೋ ನಾನೇ ತಲ್ಪಿಸಿ ಹೇಳದ್ದೋ ಗೊತ್ತಾಗುವದು” ಎಂದು ಹೇಳಲ್ಪಟ್ಟಿದೆ. ಮೊದಲು ಬೋಧನೆಯನ್ನು ಕೇಳಿ, ನಂತರ ಅದನ್ನು ಪಾಲಿಸುವದು ಸಹಜವಾದ ಸಂಗತಿಯಾಗಿದ್ದರೂ, ಈ ವಚನದಲ್ಲಿ, ಯೇಸು ಈ ವಿಧಾನವನ್ನು ತಲೆ ಕೆಳಗೆ ಮಾಡಿರುವನು: ನಾವು ಸಲಿಯಾದದನ್ನು ಮಾಡಲು ಮುಂದಾದರೆ, ಅದು ಸಲಿಯಾದದ್ದನ್ನೇ ಮಾಡಲು ಸಹಾಯಿಸುತ್ತದೆ.

(4) ನಾವು ತಪ್ಪಾದ ಕಾರ್ಯಗಳನ್ನು ಮಾಡುವಾಗ, ಅದನ್ನು ಸರಿಪಡಿಸುವ ದಿಕ್ಕಿನಲ್ಲಿ ಕಾರ್ಯನಿರತರಾಗಬೇಕು. ನಾವು ಮಾಡಿರುವದು ತಪ್ಪು ಎಂದು ನಮ್ಮ ಮನಸ್ಸಾಕ್ಷಿಯು ನಮಗೆ ಹೇಳುವಾಗ, ನಾವು ಯಥಾರ್ಥವಾಗಿ ಮಾನಸಾಂತರ ಪಡಬೇಕು, ದೇವರಿಗೆ ಪ್ರಾರ್ಥಿಸಬೇಕು, ಪರಿಶ್ಲಿತಿಯನ್ನು ಸರಿಪಡಿಸಲು ಮುಂದಾಗಬೇಕು. 2 ಕೊರಿಂಥ 7:10ರಲ್ಲಿ ಪೌಲನು, “ದೇವರ ಚಿತ್ತಾನುಸಾರವಾಗಿರುವ ದುಃಖವು ಮಾನಸಾಂತರವನ್ನು ಉಂಟುಮಾಡುತ್ತದೆ.” ಅದು ರಕ್ಷಣೆಗೆ ನಡೆಸುತ್ತದೆ. ಲೋಕದವಲಿಗಿರುವ ದುಃಖವು ಮರಣವನ್ನುಂಟುಮಾಡುತ್ತದೆ. ದೇವರ ಚಿತ್ತಕ್ಕನುಗುಣವಾದ ದುಃಖವನ್ನು ಹೊಂದುವದು, ದೇವರ ಹೃದಯವನ್ನು ಮುಲಿದ ನಿವಿತ್ತವಾಗಿ ಉಂಟಾಗುತ್ತದೆ. ನಮ್ಮ ಪಾಪದ ಪರಿಣಾಮವಾಗಿ ಲೋಕದ ದುಃಖವು ಉಂಟಾಗುತ್ತದೆ. ಮಾನಸಾಂತರ ಪಡದೆ ಇರುವದು ಹಾಗೂ ಪಾಪದ ಅರಿಕೆ ಮಾಡದೆ ಇರುವ ಸಂಗತಿಯು ಅತಿ ಶೀಘ್ರವಾಗಿ ಮನಸ್ಸಾಕ್ಷಿಯನ್ನು ನಾಶಮಾಡಿಬಿಡುತ್ತದೆ.

ಮನಸ್ಸಾಕ್ಷಿಯನ್ನು ತರಬೇತುಗೊಳಿಸುವ ನಿರ್ದಿಷ್ಟವಾದ ವಿಧಾನಗಳು

ನಾವು ಗಮನಿಸಿರುವಂಥ ವಾಕ್ಯಭಾಗದಲ್ಲಿ, ಮನಸ್ಸಾಕ್ಷಿಯನ್ನು ತರಬೇತುಗೊಳಿಸುವ ನಿರ್ದಿಷ್ಟವಾದ ವಿಧಾನಗಳನ್ನು ನಾವುಗಳು ಅಭ್ಯಾಸಮಾಡಬೇಕು ಎಂದು ತಿಳಿಯುತ್ತೇವೆ.⁴

(1) ಸೇವಾಕ್ಷೇತ್ರಕ್ಕೆ ಅನುಗುಣವಾಗಿ ನಮ್ಮ ಮನಸ್ಸಾಕ್ಷಿಯನ್ನು ತರಬೇತು ಗೊಳಿಸಬೇಕು. ಸೇವಕನಾಗಿರಬೇಕು ಎಂದು ಪೌಲನು ತಿಳಿಸಿದ್ದು ಬರೆದು: “ಶುದ್ಧ ಹೃದಯ ಒಳ್ಳೇ ಮನಸ್ಸಾಕ್ಷಿ ನಿಷ್ಕಪಟವಾದ ನಂಜಿಕೆ ಎಂಬವುಗಳಿಂದ ಹುಟ್ಟಿದ ಪ್ರೀತಿಯೇ ದೇವ ವಾಕ್ಯೋಪದೇಶದ ಗುರಿಯಾಗಿದೆ” (1 ತಿಮೊಥೆ 1:5). ಪೌಲನ ಈ ಅ ದೇಶದಲ್ಲಿ ಪ್ರಗತಿಯನ್ನು ನೋಡುತ್ತೇವೆ: ಶುದ್ಧ ಹೃದಯವನ್ನು ಹೊಂದಿರುವವನು, ಒಳ್ಳೆ ಮನಸ್ಸಾಕ್ಷಿ ಹೊಂದಲು ಸಾಧ್ಯವಿದೆ; ಅವನು ಒಳ್ಳೇ ಮನಸ್ಸಾಕ್ಷಿ ಹೊಂದಿದ್ದರೆ, ಅವನು ಯಥಾರ್ಥವಾದ ನಂಜಿಕೆಯನ್ನು ಹೊಂದಲು

ಸಾಧ್ಯವಿದೆ.

ಒಬ್ಬನು ಒಳ್ಳೆಯ ಮನಸ್ಸಾಕ್ಷಿಯನ್ನು ಹೊಂದದೆ ಇದ್ದರೆ, ಅವನು ಸಲಿಯಾದ ಲೀತಿ ಯಲ್ಲಿ ಮನುಷ್ಯರಿಗಾಗಲೀ ಅಥವಾ ದೇವರಿಗಾಗಲೀ ನೇವೆ ಮಾಡಲು ಸಾಧ್ಯವಿಲ್ಲ. ಪೌಲನು ತಿಮೊಥಿಗೆ ಬರೆಯುವಾಗ, ಅವನು ಅವನಿಗೆ ನೀಡಿದ ಸವಾಲಿನ ಬಗ್ಗೆ ತಿಳಿಸಿದನು. ಅದು ಅವನಿಗೆ ದೊರೆತ ಪ್ರವಾದನೆಗನುಗುಣವಾಗಿತ್ತು. “ನೀನು ಅವುಗಳಿಂದ ಧೈರ್ಯಗೊಂಡು, ಕ್ರೈಸ್ತರ ದಿವ್ಯ ಯುದ್ಧವನ್ನು ಮಾಡಿ, ನಡಿಸಬೇಕೆಂದು ನಿನಗೆ ಅಜ್ಞಾಪನೆ ಮಾಡುತ್ತೇನೆ. ನಂಜಕೆಯನ್ನು *ಒಳ್ಳೇ ಮನಸ್ಸಾಕ್ಷಿಯನ್ನು* ಜಡದೆ ಹಿಡುಕೊಂಡಿರಬೇಕು” (1 ತಿಮೊಥೆ 1:18, 19ಎ; ಒತ್ತಿ ಹೇಳಿದ್ದು ನನ್ನದು). ಕೆಲವರು ಮನಸ್ಸಿನ ಒಳ್ಳೇ ಮನಸ್ಸಾಕ್ಷಿಯನ್ನೂ ತಳ್ಳಿಬಿಟ್ಟು ಕ್ರಿಸ್ತನಂಜಕೆಯ ವಿಷಯದಲ್ಲಿ ಹಡಗು ಒಡೆದು ನಷ್ಟಪಟ್ಟವರಂತೆ ಇದ್ದಾರೆ (1 ತಿಮೊಥೆ 1:19ಬ).

ಒಬ್ಬನು ಒಳ್ಳೆಯ ಮನಸ್ಸಾಕ್ಷಿಯನ್ನು ಹೊಂದಿದ್ದರೆ, ಅವನು ಸೇವೆಗೆ ಪ್ರಶಂಸೆ ಇಲ್ಲದೆ, ವಿರೋಧ ಉಂಟಾದರೂ, ಅವನು ಸೇವಕನ ಮನಸ್ಸನ್ನು ಹೊಂದಿಕೊಂಡಿರಲು ಸಾಧ್ಯವಿದೆ. ಅವನ ಸಂಗಡಿಗರಾದ ಯೆಹೂದ್ಯರು ಪೌಲನನ್ನು ದ್ವೇಷಿಸಿ, ಅವನನ್ನು ಕೊಲ್ಲುವ ವಿಚಾರವನ್ನು ಮಾಡಿದ್ದಾಗ್ಯೂ ಅವನು ಈ ಒಂದು ಹೇಳಿಕೆಯನ್ನು ನೀಡಿದನು:

ನನಗೆ ಮಹಾದುಃಖವೂ ನನ್ನ ಹೃದಯದಲ್ಲಿ ಎಡೆಜಡದೆ ವೇದನೆಯೂ ಉಂಟು. ಈ ಮಾತನ್ನು ಸುಳ್ಳುಡದೆ ಕ್ರಿಸ್ತನ ಮುಂದೆ ಸತ್ಯವಾಗಿ ಹೇಳುತ್ತೇನೆ: *ಪವಿತ್ರಾತ್ಮಾಧೀನವಾಗಿರುವ ನನ್ನ ಮನಸ್ಸೇ ಸಾಕ್ಷಿ*. ಶರೀರ ಸಂಬಂಧ ವಾಗಿ ಸ್ವಜನರಾಗಿರುವ ನನ್ನ ಸಹೋದರರಿಗೋಸ್ಕರ ನಾನೇ ಸಾಧ್ಯವಾದರೆ ಕ್ರಿಸ್ತನನ್ನು ಅಗಲ ಶಾಪಗ್ರಸ್ತನಾಗುವದಕ್ಕೆ ಒಪ್ಪಿಕೊಂಡೇನು (ರೋಮಾಪುರ 9:1-3; ಒತ್ತಿ ಹೇಳಿದ್ದು ನನ್ನದು).

ಪೌಲನು ಒಳ್ಳೆಯ ಮನಸ್ಸಾಕ್ಷಿಯನ್ನು ಹೊಂದಿದ್ದರಿಂದ, ಅವನನ್ನು ಮೈಲಿಗಳು ಅಪಾದಿತನನ್ನಾಗಿ ಮಾಡಿದರು ಎಂದು ಇತರರ ಮನಸ್ಸಾಕ್ಷಿಗೆ ದೃಢಪಡಿಸಿದನು:

ನಾಚಕೆಯನ್ನು ಹುಟ್ಟಿಸುವ ಗುಪ್ತಕಾರ್ಯಗಳನ್ನು ನಾವು ಜಿಟ್ಟು ಜಿಟ್ಟು ತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಕಡಿಸದೆ ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಸಜ್ಜನರೆಂದು *ಪ್ರತಿಮನುಷ್ಯನ ಮನಸ್ಸು ದೇವರ ಮುಂದೆ ಒಪ್ಪ ಬೇಕಾದ ಲೀತಿ ಯಲ್ಲಿ ನಡೆಯುತ್ತೇವೆ*. ಕರ್ತನ ಭಯವು ನಮಗಿರುವದರಿಂದ ನಾವು ಮನುಷ್ಯರನ್ನು ಒಡಂಬಡಿಸುತ್ತೇವೆ. ನಾವು ಯಥಾರ್ಥರೆಂಬುದು ದೇವರಿಗೆ ಗೊತ್ತುಂಟು; ಎಂದು ನಂಜಕೊಂಡಿದ್ದೇನೆ (2 ಕೊರಿಂಥ 4:2; 5:11; ಒತ್ತಿ ಹೇಳಿದ್ದು ನನ್ನದು).

(2) ಹಿಂಸೆಯ ಸಮಯದಲ್ಲಿ ನಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸ ಬೇಕು. ಹಿಂಸೆ ಉಂಟಾಗುವಾಗ ಕ್ರೈಸ್ತರಲ್ಲಿ ಉಂಟಾಗುವ ಪ್ರತಿಕ್ರಿಯೆಯ ಬಗ್ಗೆ ಹೇಳುವ ತನ್ನ ಪತ್ರಿಕೆಯಲ್ಲಿ ತಿಳಿಸಿರುವನು ಇದರಲ್ಲಿ ಒಳ್ಳೆಯ ಮನಸ್ಸಾಕ್ಷಿಯು ಸಹ ಒಳಗೊಂಡಿರುತ್ತದೆ:

ಒಬ್ಬನು ಅನ್ಯಾಯವಾಗಿ *ಬಾಧೆಪಡುವವನಾಗಿದ್ದು ದೇವರು ನೋಡುತ್ತಾನೆಂದು* ಅರಿತು ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ (1 ಪೇತ್ರ 2:19; ಒತ್ತಿ ಹೇಳಿದ್ದು ನನ್ನದು).

ಅವರ ಬೆದಲಿಸುವಿಕೆಗೆ ಹೆದರದೆ ಕಳವಳಪಡದೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿ. ನಿಮ್ಮಲ್ಲಿರುವ ನಿಲಿಕೆಗೆ ಆಧಾರವೇನೆಂದು ಕೇಳುವವರಲ್ಲಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿ; ಆದರೆ ಅದನ್ನು

ಸಾತ್ವಿಕತ್ವದಿಂದಲೂ ಮನೋಭೇದಿಯಿಂದಲೂ ಹೇಳಲಿ. ಒಳ್ಳೇ ಮನಸ್ಸಾಕ್ಷಿಯುಳ್ಳವ ರಾಗಿಲಿ; ಆಗ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೇ ನಡವಳಿಕೆಯನ್ನು ಕುರಿತು ಬೈಯುವವರು ನಿಮ್ಮನ್ನು ನಿಂದಿಸುವದಕ್ಕೆ ನಾಚಿಕೆಪಡುವರು (1 ಹೇತ್ರ 3:15, 16; ಒತ್ತಿ ಹೇಳದ್ದು ನನ್ನದು).

ನಾವು ಮಾಡುತ್ತಿರುವದು ಸಲಿಯೆಂದು ತಿಳಿದಿದ್ದರೆ ಹಿಂಸೆಯ ಸಮಯದಲ್ಲೂ ನಾವು ದೃಢವಾಗಿ ಮುಂದುವರಿಯಲು ಸಾಧ್ಯವಿದೆ. ಪಾಪಪ್ರಜ್ಞೆಯ ಮನಸ್ಸಾಕ್ಷಿಯು ಕ್ರೈಸ್ತನ ಜೀವಿತವನ್ನು ಬೇಗನೇ ಮೌನಗೊಳಿಸುತ್ತದೆ. ಒಳ್ಳೇಯ ಮನಸ್ಸಾಕ್ಷಿಯ ಕ್ರೈಸ್ತನು ಧೈರ್ಯದಿಂದ ಮಾತನಾಡುವಂತೆ ಪ್ರೋತ್ಸಾಹಿಸುತ್ತದೆ!

(3) ವೈಯಕ್ತಿಕವಾದ ತೀರ್ಪು ನೀಡುವ ಸಂದರ್ಭದಲ್ಲಿ ಮನಸ್ಸಾಕ್ಷಿಯನ್ನು ತರಬೇತು ಗೊಳಿಸಬೇಕು. 1 ಕೊರಿಂಥ 8 ರಿಂದ 10 ರ ವರೆಗಿನ ವಾಕ್ಯಭಾಗವು ಮನಸ್ಸಾಕ್ಷಿಯ ಕುರಿತು ವಿನ್ಯಾಸವಾದ ಅಧ್ಯಾಯಗಳಾಗಿವೆ. ಅದಕ್ಕೆ ಸಂಬಂಧಪಟ್ಟ ವಾಕ್ಯವನ್ನು ರೋಮಾಪುರ 14 (ರೋಮಾಪುರ 15ರ ಕೆಲವು ವಚನಗಳರಲ್ಲಿ ಗಮನಿಸುತ್ತೇವೆ). ತೀರ್ಪಿನ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವಾಗ, ಈ ವಾಕ್ಯಗಳು ಸಹಾಯ ನೀಡುತ್ತವೆ. ಅದರಲ್ಲಿ ವಿಗ್ರಹಕ್ಕೆ ಸಮರ್ಪಿಸಿದ ಮಾಂಸದ ಕುರಿತಾಗಿಯೂ ಇರುತ್ತದೆ.⁵ ಮನಸ್ಸಾಕ್ಷಿಯನ್ನು ತರಬೇತು ಗೊಳಿಸುವ ವಿಷಯದಲ್ಲಿ ಅನೇಕ ವಿಚಾರಗಳನ್ನು ಈ ಅಧ್ಯಾಯಗಳಲ್ಲಿ ನೀಡಲಾಗಿದೆ. ಅದರಲ್ಲಿ ಕೆಲವನ್ನು ಅರಿತುಕೊಳ್ಳೋಣ:

ತೀರ್ಪು ನೀಡುವ ವಿಚಾರದಲ್ಲಿ, ವೈಯಕ್ತಿಕವಾದ ಮನವರಿಕೆಯು ಸಹ ಪ್ರಮುಖವಾದದ್ದು. ತೀರ್ಪಿನ ವಿಚಾರದಲ್ಲಿ ವಿಷಯವು ಮಹತ್ವವಾಗಿರುತ್ತದೆ. “ಪ್ರತಿಯೊಬ್ಬನು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಿರಬೇಕು” (ರೋಮಾಪುರ 14:5ಸಿ; ಹಾಗೆಯೇ ವಚನ 22).

ವೈಯಕ್ತಿಕ ಮನವರಿಕೆಯಲ್ಲಿ ನಿಮ್ಮ ಮನಸ್ಸಾಕ್ಷಿಯನ್ನು ಮೀರಬೇಡಿರಿ (ರೋಮಾಪುರ 14:22, 23). ಆದರೆ ತೆರೆದ ಮನಸ್ಸಿನವರಾಗಿರಿ. ನಾವು ಕಲಿಯಲು ಅನೇಕ ಅವಕಾಶಗಳಿವೆ. “ಇಂಥಿಂಥದ್ದನ್ನು ತಿಳಿಸಿಕೊಂಡಿದ್ದೇನೆಂದು ನೆನೆಸಿದವನು ತಾನು ತಿಳಿಯಬೇಕಾದ ರೀತಿಯಿಂದ ಇನ್ನೂ ತಿಳಿಸಿಕೊಳ್ಳಲಿ” (1 ಕೊರಿಂಥ 8:2).

ವೈಯಕ್ತಿಕ ತೀರ್ಪುಗಳನ್ನು ನೀಡುವಾಗ ತೀರ್ಪು ವಾಗ್ದವಕ್ಕೆ ಒಳಗಾಗಬಾರದು. ಪ್ರೀತಿಯಿಂದ ಆ ವಿಚಾರಗಳನ್ನು ಚರ್ಚಿಸಿರಿ. “ಅದ್ದರಿಂದ ನಾವು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವುದನ್ನು ಸಾಧಿಸಿಕೊಳ್ಳೋಣ” (ರೋಮಾಪುರ 14:19).

ಒಬ್ಬನು ತನಗೆ ಬಲವಾದ ಅಥವಾ ಬಲಹೀನವಾದ ಮನಸ್ಸಾಕ್ಷಿಯನ್ನು ಹೊಂದಿರುವವನೆಂದು ತಾನು ತಿಳಿಯುವುದಾದರೆ,⁶ ಅವನು ತನ್ನ ಸಹೋದರ ಹಾಗೂ ಸಹೋದರಿಯ ಮನಸ್ಸಿನಲ್ಲಿರುವ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು (ರೋಮಾಪುರ 14:1, 3; 15:1-3).

ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ. ಕಟುಕರ ಅಂಗಡಿಯಲ್ಲಿ ಮಾರುವಂಥದು ವಿನಿದ್ಯರೂ ಅದನ್ನು ಮನಸ್ಸಿನಲ್ಲಿ ಸಂಶಯ ಹುಟ್ಟಿಸುವ ವಿಚಾರಣೆ ಮಾಡದೆ ತಿನ್ನಿರಿ. ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತನದಾರಿದೆಯಲ್ಲವೇ. ಕ್ರಿಸ್ತನನ್ನು ನಂಬದವರಲ್ಲಿ ಒಬ್ಬನು ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವದಕ್ಕೆ ನಿಮಗಿಷ್ಟವಿದ್ದರೆ ನಿಮಗೇನು ಬಡಿಸಿದರೂ ಅದನ್ನು ಮನಸ್ಸಿನಲ್ಲಿ ಸಂಶಯ ಹುಟ್ಟಿಸುವ ವಿಚಾರಣೆಮಾಡದೆ ತಿನ್ನಿರಿ. ಆದರೆ ಒಬ್ಬನು ನಿಮಗೆ - ಇದು ವಿಗ್ರಹಾಲಯದಲ್ಲಿ ಬಲಕೊಟ್ಟದ್ದು ಎಂದು ಹೇಳಿದರೆ ಈ ಸಂಗತಿಯನ್ನು ತಿಳಿಸಿದವನು ನಿಮಿತ್ತವಾಗಿಯೂ ಮನಸ್ಸಿನಲ್ಲಿ ಸಂಶಯಕ್ಕೆ ಸ್ಥಳಕೊಡಬಾರದೆಂಬ ಕಾರಣದಿಂದಲೂ ತಿನ್ನಬೇಡಿರಿ. ಅದು ನಿನ್ನ ಮನಸ್ಸಿನ ಸಂಶಯವಲ್ಲ, ತಿಳಿಸಿದವನು

ಮನಸ್ಸಿನಲ್ಲಿರುವ ಸಂಶಯವೇ ... ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ವಿಷ್ಣು ವಾಗಬೇಡಿರಿ. ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೆ ಮನುಷ್ಯರೆಲ್ಲರೂ ರಕ್ಷಣೆಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ ಎಲ್ಲರನ್ನೂ ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ (1 ಕೊರಿಂಥ 10:24-29ಎ. 32, 33).

ನಿಮ್ಮ ಮನವಲಿಕೆಯ ಬಗ್ಗೆ ಕಠಿಣವಾದ ಯಥಾರ್ಥತೆಯನ್ನು ತೋರಿಸಿರಿ; ನಿಮ್ಮೆಲ್ಲರೂ ಹೆಚ್ಚಿನತನಕ್ಕೂ ಬಲಹೀನತೆಗೂ ಹೆಚ್ಚಿನ ಗಮನವನ್ನು ನೀಡಿರಿ (1 ಕೊರಿಂಥ 8:1, 2). “ಅದ ಕಾರಣ ನಿಂತಿದ್ದೇನೆಂದು ನೆನಸುವವನು ಜೀವದಂತೆ ಎಚ್ಚರಿಕೆಯಾಗಿರಲಿ” (1 ಕೊರಿಂಥ 10:12).

ಒಬ್ಬ ಸಹೋದರನನ್ನು ಪಾಪಕ್ಕೆ ಜೀವಿಸುವಂಥ ಯಾವುದೇ ಕಾರ್ಯವನ್ನು ನಿನ್ನ ಮನಸ್ಸಾಕ್ಷಿ ಮಾಡದಿರಲಿ (ರೋಮಾಪುರ 14:13, 15, 21).

ಅದರೂ ಈ ನಿಮ್ಮ ಸ್ವಾತಂತ್ರ್ಯವು ನಂಜುಕೆಯಲ್ಲಿ ಬಲವಿಲ್ಲದವರಿಗೆ ಒಂದು ವೇಳೆ ವಿಷ್ಣುವಾಧಿಗಳು, ಎಚ್ಚರಿಕೆಯಾಗಿರಿ. ಜ್ಞಾನಿಯಾದ ನೀನು ವಿರಹಾಲಯದಲ್ಲಿ ಊಟಕ್ಕೆ ಕೂತಿರುವಾಗ ನಿರ್ಬಲವಾದ ಮನಸ್ಸುಳ್ಳ ಸಹೋದರನು ಕಂಡರೆ ಅವನೂ ವಿರಹಕ್ಕೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನುವದಕ್ಕೆ ಧೈರ್ಯತಂದುಕೊಂಡಾನಲ್ಲವೇ. ಹೀಗೆ ಆ ಬಲಹೀನನು ನಿನ್ನ ಜ್ಞಾನದಿಂದ ನಾಶವಾಗುತ್ತಾನೆ. ಅವನು ಸೋದರ ನಲ್ಲವೇ. ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣ ಕೊಟ್ಟನಲ್ಲವೇ. ಹೀಗಿರಲಾಗಿ ಸಹೋದರರಿಗೆ ಪಾಪಮಾಡಿ ಅವರ ನಿರ್ಬಲವಾದ ಮನಸ್ಸನ್ನು ನೋಯಿಸಿ ಕ್ರಿಸ್ತನಿಗೆ ಪಾಪ ಮಾಡುವವರಾಗು ತ್ತೀರಿ. ಅದರಿಂದ ಭೋಜನಪದಾರ್ಥದಿಂದ ನನ್ನ ಸಹೋದರನಿಗೆ ವಿಷ್ಣುವಾಗುವುದಾದರೆ ನಾನು ಎಂದಿಗೂ ಮಾಂಸವನ್ನು ತಿನ್ನುವದಿಲ್ಲ; ನಾನು ನನ್ನ ಸಹೋದರನಿಗೆ ವಿಷ್ಣುವನ್ನುಂಟು ಮಾಡಬಾರದಲ್ಲ (1 ಕೊರಿಂಥ 8:9-13).

ಇನ್ನೊಂದು ವಿಧದಲ್ಲಿ, ನಿನ್ನ ಮನಸ್ಸಾಕ್ಷಿಯು “ದೇವರ ಎಲ್ಲಾ ಮಹಿಮೆಯನ್ನೇ ನೆರವೇರಿ ಸುವಂಥ ಕಾರ್ಯವನ್ನು ಮಾಡಬೇಕು” (1 ಕೊರಿಂಥ 10:31ಬ; ರೋಮಾಪುರ 14:6; ಒತ್ತಿ ಹೇಳಿದ್ದು ನನ್ನದು).

(4) ಅಧಿಕಾರದ ವಿಚಾರದಲ್ಲಿ ಮನಸ್ಸಾಕ್ಷಿಯನ್ನು ತರಬೇತುಗೊಳಿಸಬೇಕು. ನಾಗಲೀಕ ಅಧಿಕಾರದ ಬಗ್ಗೆ ಹೊಲನು, “ಅಧಿಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಿಗೆ ನ್ಯಾಯವಾಗಿ ನಡೆದುಕೊಳ್ಳಬೇಕು” (ರೋಮಾಪುರ 13:5; ಒತ್ತಿ ಹೇಳಿದ್ದು ನನ್ನದು). ನಿಯಮದ ಪ್ರಕಾರ “ಸತ್ಯವಾದ ಶಕ್ತಿಯನ್ನು ಒಪ್ಪಿಕೊಳ್ಳುವಂತೆ” ಮನಸ್ಸಾಕ್ಷಿಯನ್ನು ನಡೆಸಬೇಕು (ರೋಮಾಪುರ 13:1-7; ತೀತ 3:1, 2; 1 ಹೇತ್ರ 2:13-17; ಮತ್ತಾಯ 22:15-22).⁷ ಹೇಗೂ ನಾಗಲೀಕ ನಿಯಮಾವಳಿಗಳೂ, ದೇವರಿಗೆ ವಿರುದ್ಧವಾಗಿ ನಡೆಸುವುದಾದರೆ, ನಮ್ಮ ಮನಸ್ಸಾಕ್ಷಿಯು ಗೌರವಯುತವಾಗಿ ಅದನ್ನು ನಿರಾಕರಿಸಬೇಕು (ಅಪೊಸ್ತಲರ ಕೃತ್ಯಗಳು 4:19, 20).⁸ ಹೇತ್ರನು ಈ ಕುರಿತು, “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯ ರಾಗಿರಬೇಕಲ್ಲ” ಎಂದಿರುವನು (ಅಪೊಸ್ತಲರ ಕೃತ್ಯಗಳು 5:29). ಅವನ ಮನಸ್ಸಾಕ್ಷಿಯೇ ಅದನ್ನು ಹೇಳಿತು ಎಂದು ವಾಕ್ಯ ತಿಳಿಸುತ್ತದೆ (ಪವಿತ್ರಾತ್ಮನಿಂದ ಪ್ರೇರಿತವಾದ ಮನಸ್ಸಾಕ್ಷಿ).

ಇತರೆ ಕ್ಷೇತ್ರಗಳು ಸಹ ಇರುತ್ತವೆ. ಒಬ್ಬನು ತನ್ನ ಮನಸ್ಸಾಕ್ಷಿಯನ್ನು ತರಬೇತುಗೊಳಿಸಲು ಈ ವಿಧಾನಗಳು ಸಾಕಷ್ಟೆ. ಇದರಿಂದ ಒಬ್ಬನ ಮನಸ್ಸಾಕ್ಷಿಯು ಯೋಗ್ಯವಾದ ಲೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಒಬ್ಬನು ತನ್ನ ಮನಸ್ಸಾಕ್ಷಿಯನ್ನು ಬೀರಿ ಅದನ್ನು ಸರಿಪಡಿಸಿಕೊಳ್ಳಲು ಅಸಾಧ್ಯವೆನಿಸುವಾಗ ಅವನು ಏನು ಮಾಡಬಹುದು? ಅವನು ದೇವರ ಕಡೆಗೆ ತಿರುಗಿಕೊಳ್ಳಬೇಕಷ್ಟೆ.

ಕರ್ತನ ನಹಾಯವನ್ನು ಕೇಳುವ ಮೂಲಕ ನಿಮ್ಮ ಮನಸ್ಸಾಕ್ಷಿಯನ್ನು ಆರೋಗ್ಯ ವಾಗಿಟ್ಟುಕೊಳ್ಳಬಹುದು

ಪಾಪ ಪ್ರಜ್ಞೆಯು, “ನರಮಂಡಲದ ವ್ಯವಸ್ಥೆಯಲ್ಲಿ” ಪ್ರಮುಖವಾದ ಕ್ರಿಯೆಯನ್ನು ಹೊಂದಿರುತ್ತದೆ.⁹ ಇದು ಕೇವಲ ಧೈಹಿಕವಾಗಿ ವೇದನೆ ಉಂಟಾಗುವಂತೆ ಇರುತ್ತದೆ. ನೋವು ಉಂಟಾಗುವಾಗ ದೇಹದಲ್ಲ ಯಾವುದೋ ಒಂದು ಕೊರತೆ ಉಂಟಾಗಿದೆ ಎಂಬ ಸಂಕೇತವಾಗಿರುತ್ತದೆ. ಪಾಪ ಪ್ರಜ್ಞೆಯು ಅತ್ಯಂತವಾಗಿ ಪ್ರಮುಖ ಸ್ಥಾನವನ್ನು ಹೊಂದಿರುತ್ತದೆ.

ಈ ದಿನಗಳಲ್ಲಿ ಪಾಪ ಪ್ರಜ್ಞೆಯ ಕಾರ್ಯಗಳನ್ನು ಅಲ್ಲಗಳೆಯಲಾಗುತ್ತಿದೆ. ಕೆಲವು ವಿಜ್ಞಾನಿಗಳು, ತತ್ವಜ್ಞಾನಿಗಳು ಹಾಗೂ ಕೆಲವು ಪ್ರಸಂಗಗಳು ಸಹ ಈ ವಿಚಾರವನ್ನು ತಳ್ಳಿಹಾಕಿರುವರು. ಹೇಗೂ, ಪಾಪಪ್ರಜ್ಞೆಯು, ದೇವರ ಯೋಜನೆಯ ಒಂದು ಪ್ರಮುಖ ಅಂಶವಾಗಿದೆ. ಅದನ್ನು ಅಲಕ್ಷಿಸುವುದು ಯೋಗ್ಯವೇ ಎಂದು ತಿಳಿದರೂ, ಅದು ಧೈಹಿಕವಾದ ಅನೇಕ ಅಪಾಯಗಳನ್ನು ನಿರ್ಮಿಸುತ್ತದೆ. ಮತ್ತು ಶೋಧನೆಗೆ ಒಳಗಾಗುವಂತೆ ಮಾಡುತ್ತದೆ: ಪಾಪ ಪ್ರಜ್ಞೆಯು ತನ್ನಲ್ಲೇ ಅಂತ್ಯಗೊಳ್ಳುತ್ತದೆ ಎಂದು ತಿಳಿಯಬಾರದು. ದೇವರ ಯೋಜನೆಯ ಪ್ರಕಾರ ಪಾಪ ಪ್ರಜ್ಞೆಯು ಕೆಲವು ಪ್ರತಿಕ್ರಿಯೆಗಳನ್ನು ನೀಡುತ್ತದೆ: (1) ಪಾಪ ಪ್ರಜ್ಞೆಯ ಮನೋಭಾವಕ್ಕೆ ನಡೆಸುವ ಸಂಗತಿಗಳನ್ನು ಅರಿಯುವಂತೆ ಮಾಡುತ್ತದೆ.¹⁰ (2) ದೇವರಿಂದ ದೊರೆಯುವ ಕ್ಷಮೆಗೂ ಹಾಗೂ ನೂತನವಾದ ಆರಂಭಕ್ಕೂ ನಡೆಸುತ್ತದೆ (ಅಪೊಸ್ತಲರ ಕೃತ್ಯಗಳು 8:22; 1 ಯೋಹಾನ್ 1:9; ಮುಂತಾದವು).

ಪಾಪ ಪ್ರಜ್ಞೆಯು ಒಂದು ಸಾಲಿ ತನ್ನ ಉದ್ದೇಶವನ್ನು ಈಡೇರಿಸಿದಾಗ ದೇವರ ಕೃಪೆಯ ಮೂಲಕ ಅದನ್ನು ಪ್ರತ್ಯೇಕ ಮಾಡುವದಕ್ಕೆ ಮುಂದಾಗಬೇಕು - ಪಾಪದ ಮನೋಭಾವನೆಯಲ್ಲಿ ಒಬ್ಬನು ಮುಂದುವರಿಯಬೇಕೆಂದು ದೇವರು ಬಯಸುವದಿಲ್ಲ, ಅದನ್ನು ಇಜ್ರಿಯ ಪತ್ನಿಯಲ್ಲಿ “ಅಪರಾಧಿಯ ಮನಸ್ಸು” ಎಂದು ಕರೆಯಲಾಗಿದೆ (ಇಜ್ರಿಯ 10:22). ಒಂದೇ ಸಾಲಿ ಶುದ್ಧಿಕರಿಸಲ್ಪಟ್ಟ ಮೇಲೆ ಅವರಿಗೆ ಪಾಪ ಉಂಟೆಂದು ಅವರ ಮನಸ್ಸು ಇನ್ನೂ ಸಾಕ್ಷಿಕೊಡುವುದು ಹೇಗೆ? (ಇಜ್ರಿಯ 9:9; 10:2).

ನಮ್ಮ ಮನಸ್ಸಾಕ್ಷಿಗಳು ಶುದ್ಧಗೊಂಡು, ಯೇಸುವಿನ ರಕ್ತದ ಮೂಲಕವಾಗಿ ಪಾಪಕ್ಷಮಿಯನ್ನು ಹೊಂದಿರುವದೆಂದು ತಿಳಿಯಬೇಕೆಂದು ದೇವರು ಬಯಸುತ್ತಾನೆ. ಇಜ್ರಿಯ ಗ್ರಂಥಕರ್ತನು ಕೇಳಿದ್ದೇನೆಂದರೆ, ನಮ್ಮನ್ನು ನಿರ್ಜೀವಕರ್ಮಗಳಿಂದ ಬಿಡಿಸಿ ನಾವು ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ ನಮ್ಮ ಮನಸ್ಸನ್ನು ಶುದ್ಧಿಕರಿಸುವದಲ್ಲವೇ? (9:14). ಆರಾಧಿಸುವವನು ಶುದ್ಧನಾಗಿದ್ದರೆ, “ಅವನು ಎಂದಿಗೂ ಅಪಾರಾಧಿ ಎಂಬ ಮನಸ್ಸನ್ನು ಹೊಂದಿರುವದಿಲ್ಲ” (ಅವನು ಮಾಡಿದ ಪಾಪದ ಪ್ರಜ್ಞೆ) (10:2). “ಶುದ್ಧ” ಎಂಬದನ್ನು ಗ್ರೀಕ್ ನಲ್ಲಿ ಇಜ್ರಿಯ 9:14 ಮತ್ತು 10:2 “ಕತಾಲಿಜೋ” ಅದು “ಕತಾಲಿಜೋ” ಮತ್ತು “ಕಾತ್‌ರೈಜ್” ಎಂಬದೆ. ಅದು ಬಹಳ ಹೆಚ್ಚಾದ ಹಾಗೂ ಗಂಭೀರವಾದ “ಶುದ್ಧತೆ” ಎಂಬದೇ.

ಇಜ್ರಿಯ 10:22ರಂತೆ, “ಅದಕಾರಣ ನೀನಪರಾಧಿಯೆಂದು ನಮ್ಮ ಮನಸ್ಸು ನಮಗೆ ಸಾಕ್ಷಿ ಹೇಳದಂತೆ ನಾವು ಹೃದಯವನ್ನು ಪೋಷಿಸಿಕೊಂಡು ದೇಹವನ್ನು ತಿಳಿಸಿ ನಿಂದ ತೊಳೆದುಕೊಂಡು ಪರಿಪೂರ್ಣವಾದ ನಂಜಕೆಯುಳ್ಳವರಾಗಿಯೂ ಯಥಾರ್ಥ ಹೃದಯವುಳ್ಳವರಾಗಿಯೂ ದೇವರ ಬಳಿಗೆ ಬರೋಣ” (ಒತ್ತಿ ಹೇಳಿದ್ದು ನನ್ನದು). ದೇವ ದರ್ಶನದ ಗುಡಾರವನ್ನು ಶುದ್ಧಮಾಡಲು, ಪ್ರಾಣಿಗಳ ರಕ್ತವನ್ನು ಚಿಮುಕಿಸುತ್ತಿದ್ದಂತೆ, ಯೇಸುವಿನ ರಕ್ತದಿಂದ ನಮ್ಮ ಅತ್ಮಗಳನ್ನು ಪೋಷಿಸಲಾಗಿದೆ. ಹಾಗೆ ಯಾಜಕರುಗಳು ತಮ್ಮನ್ನು ಮೊದಲು ಶುದ್ಧಪಡಿಸಿಕೊಂಡು ದೇವದರ್ಶನದಗುಡಾರದಲ್ಲ ಪ್ರವೇಶ ಮಾಡಬೇಕಿತ್ತು, “ಕ್ರಿಸ್ತನಲ್ಲಿ ನೇರುವದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿರಿ” (ಗಲಾತ್ಯ 3:26, 27). ನಂಜಕೆಯಿಂದಲೂ, ವಿಧೇಯತೆಯಿಂದಲೂ

ದೇವರು ನೀಡಿರುವ ರಕ್ಷಣಾ ಮಾರ್ಗವನ್ನು ನಾವುಗಳು ಒಪ್ಪಿಕೊಂಡ ನಂತರ, ನಮ್ಮ ಮನಸ್ಸಾಕ್ಷಿಯು ಪುನ ಶುದ್ಧವಾಗುತ್ತದೆ - ಅದು ಯೇಸುವಿನ ರಕ್ತದಿಂದ ಮಾತ್ರ ಸಾಧ್ಯ!

ದೇವರು ನೀಡಿರುವ ಪಾಪಕ್ಷಮೆಯಿಂದ ಮಾತ್ರ ಮನಸ್ಸಾಕ್ಷಿಯನ್ನು ಆರೋಗ್ಯವಾಗಿ ಗಿಡುವುದು ಅಸಾಧ್ಯ. ಆದಾಗ್ಯೂ ನಾವುಗಳು ದೇವರ ಪಾಪಕ್ಷಮೆಯನ್ನು ಅಂಗೀಕರಿಸಿಕೊಳ್ಳಬೇಕು. ಪ್ರಸಂಗಿಯಾದ ಜೋ ಬರ್ನೇಟ್‌ನಿಗೆ ಒಬ್ಬ ವೈದ್ಯನು ಅನೇಕ ರೋಗಗಳಿಗೆ ಔಷಧೋಪಚಾರದ ಕೊರತೆಯು ಇರುವುದಿಲ್ಲ. ಆದರೆ ಶುದ್ಧ ಮನಸ್ಸಾಕ್ಷಿಯನ್ನು ಹೊಂದಿಕೊಳ್ಳುವ ಮಾರ್ಗವನ್ನು ಕಳಪುವವರ ಅಗತ್ಯವಿದೆ, ಎಂದು ಹೇಳಿ ಅವರಿಗೆ ನಿರ್ದೇಶನಗಳನ್ನು ಅಗತ್ಯವಿರುವುದಿಲ್ಲ; ಅವರಿಗೆ ಹಳೆಯ ಪದ್ಧತಿಯ “ಮಾನಸಾಂತರದ” ಅಗತ್ಯವಿದೆ ಅಂದನು. ಮತ್ತು ಅವರಿಗೆ ನವೀನ ರೀತಿಯ ಔಷಧಗಳ ಅಗತ್ಯತೆಗಿಂತಲೂ, ಪಾಪಕ್ಷಮೆಯ ಶ್ವಾಸದ ಅಗತ್ಯವಿದೆ ಅಂದನು.

ದೇವರು ನಮ್ಮನ್ನು ಕ್ಷಮಿಸಿರುವನೆಂದು ಹೃದಯ ಪೂರ್ವಕವಾಗಿ ನಂಬಿ, ಆತನ ವಾಕ್ಯಗಳಲ್ಲಿ ನಾವು ಭರವಸೆಬಿಡಬೇಕು: “ಅವರ ಪಾಪಗಳನ್ನು ಅವರ ದುಷ್ಕೃತ್ಯಗಳನ್ನು ನನ್ನ ನೆನಪಿಗೆ ಎಂದಿಗೂ ತರುವುದಿಲ್ಲ” (ಇಬ್ರಿಯ 10:17).

ನಮ್ಮನ್ನು ನಾವೇ ಕ್ಷಮಿಸಿಕೊಳ್ಳುವುದನ್ನು ಅರಿಯಬೇಕು. ಕೆಲವು ಸಾಲಿ ದೇವರು ನಮ್ಮನ್ನು ಕ್ಷಮಿಸಿದರೂ ನಾವು ನಮ್ಮನ್ನು ಕ್ಷಮಿಸಿಕೊಳ್ಳುವುದಿಲ್ಲ. ನಿಮ್ಮಲ್ಲಿ ಕೆಲವರು ಈ ನನ್ನ ಮಾತನ್ನು ಅರ್ಥಮಾಡಿಕೊಳ್ಳುವಿರಿ ಎಂದು ನಾನು ಭಾವಿಸುತ್ತೇನೆ. ನೀವು ಮಾಡಿರುವಂಥದ್ದು ಗಂಭೀರವಾದ ಸಂಗತಿಯೇ, ನೀವು ಪಾಪವನ್ನು ಮಾಡಿರುವಿರಿ, ಅದನ್ನು ನೀವು ಅರಿತಿರುವಿರಿ. ನಿಮ್ಮ ಮನಸ್ಸಾಕ್ಷಿಯು ನಿಮ್ಮನ್ನು ಕರುಣಿಸದೇ ಹಂಗಿಸುತ್ತಿದೆ. ಪರಿಸ್ಥಿತಿಯನ್ನು ತಿಳಿಸಿಕೊಡುವ ಸನ್ನಿವೇಶವನ್ನು ಮಾಡಿಕೊಳ್ಳಿ, ಆದಾಗ್ಯೂ ಅಪಾಯವು ಉಂಟಾಗಿದೆ. ಮಾನಸಾಂತರದಿಂದ ದೇವರ ಬಳಿಗೆ ಧಾವಿಸಿ, ನಿಮ್ಮ ಮನವಿಯನ್ನು ಸಲ್ಲಿಸಿರಿ. ಕ್ಷಮೆಗಾಗಿ ದೇವರಲ್ಲಿ ಬೇಡಿಕೊಳ್ಳಿರಿ, ಆತನು ನಿಮ್ಮನ್ನು ಕ್ಷಮಿಸುವನೆಂಬುದನ್ನು ಬಯಸುವವರಾಗಿರಿ. “ಬಾಗ್ದಾನ ಮಾಡಿದಾತನು ನಂಬಗನ್ನನು” (ಇಬ್ರಿಯ 10:23ಬಿ). ಆದಾಗ್ಯೂ ನಿಮ್ಮಲ್ಲಿ ಯಾವುದೋ ಒಂದು ಸಂಗತಿಯು “ಇದು ಇಷ್ಟು ಸರಳವಲ್ಲ ಎಂದು ಹೇಳುತ್ತಿರಬಹುದು. ನಾನು ಮಾಡಿರುವ ಸಂಗತಿಯು ಬಹಳ ಘೋರವಾದದ್ದು!” ಅನೇಕ ವರ್ಷಗಳ ಹಿಂದೆ ಪಾಪಕ್ಷಮೆ ಹೊಂದಿದ್ದರೂ, ಕೆಲವರು ಅಪಾಪ ಪ್ರಜ್ಞೆಯಿಂದ ಬಳಲುವವರಾಗಿರುತ್ತಾರೆ. ದೇವರು ನೀಡಿರುವ ಕ್ಷಮಾಪಣೆಯನ್ನು ನಾವುಗಳು ಹೃದಯ ಪೂರ್ವಕವಾಗಿ ನಂಬಬೇಕು, ಮತ್ತು ನಮ್ಮನ್ನು ನಾವೇ ಕ್ಷಮಿಸಿಕೊಳ್ಳಬೇಕು.

1 ಯೋಹಾನ್ 3ರಲ್ಲಿ ನಮ್ಮನ್ನು ನಾವೇ ಕ್ಷಮಿಸಿಕೊಳ್ಳುವ ಕುರಿತು ಯೋಹಾನ್‌ನು ತಿಳಿಸಿರುವನು “ಕ್ರಿಯೆಯಿಲ್ಲದವರ ಪ್ರೀತಿಯ ಕುರಿತು,” ಅವನು, “ನಿಮ್ಮ ಪ್ರೀತಿಯು ಕೃತ್ಯದಲ್ಲೆಯೂ ಸತ್ಯದಲ್ಲೆಯೂ ತೋರಬೇಕು. ನಾವು ಸತ್ಯಕ್ಕೆ ತೋರಿದವರೆಂದು ಇದಲಿಂದಲೇ ನಮಗೆ ತಿಳಿಯುತ್ತದೆ” (ವಚನಗಳು 18-20). ಈ ಹೇಳಿಕೆಯನ್ನು ಗಮನಿಸಿರಿ, ದೇವರು ನಮ್ಮ ಹೃದಯಗಳಿಗಿಂತಲೂ ದೊಡ್ಡವನು ನಮ್ಮ ಹೃದಯವು ನಮ್ಮನ್ನು ಖಂಡಿಸುವಾಗ, “ಆತನು ನಮಗೆ ಭರವಸೆಯನ್ನು ನೀಡುವನು.” ಸಹಜವಾಗಿ ಅವನ ಓದುಗರಲ್ಲಿ ಅಪರಾಧ ಮನೋಭಾವದವರು ಇದ್ದರಲ್ಲದಿದ್ದರೆ, ಅವರಿಗೆ ಭರವಸೆಯ ಅಗತ್ಯತೆಯಿತ್ತು. “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನು ಬಲ್ಲವನಾಗಿದ್ದಾನೆ.” ನಮ್ಮ ಹೃದಯವು ನಮ್ಮನ್ನು ಖಂಡಿಸುವಾಗಲೂ ಆತನು ದೊಡ್ಡವನೇ (ಅಪರಾಧ ಮನೋಭಾವದವರಾಗುವಾಗ) ನಮ್ಮ ಮಾನಸಾಂತರದ ಕುರಿತು ಆತನು ತಿಳಿದವನಾಗಿದ್ದಾನೆ. ನಾವು ನಮ್ಮನ್ನು ಕ್ಷಮಿಸದೇ ಇದ್ದರೂ, ಆತನು ನಮ್ಮನ್ನು ಕ್ಷಮಿಸಿರುವನು.

ನಾವು ಅಪಾರಾಧಿ ಮನೋಭಾವದಲ್ಲೆಯೇ ಜೀವಿಸಬೇಕೆಂದು ದೇವರು ಇಚ್ಛಿಸುವುದಿಲ್ಲ. ಇದ್ದರಿಂದ ಯೋಹಾನ್‌ನು ತನ್ನ ಜರ್ಜಿಯನ್ನು ಮುಂದುವರಿಸಿ, “ಪ್ರಿಯರೇ ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ನಿರ್ಣಯಿಸದಿದ್ದರೆ ನಮಗೆ ದೇವರ ವಿಷಯದಲ್ಲಿ

ಧೈರ್ಯವುಂಟು” (ವಚನ 21: ಒತ್ತಿ ಹೇಳಿದ್ದು ನನ್ನದು). ಇನ್ನೊಂದು ಅರ್ಥದಲ್ಲಿ, ನಾವು ದೇವರ ಕ್ಷಮಾಪಣೆಯನ್ನು ಒಪ್ಪಿಕೊಳ್ಳಲು ಇಚ್ಛಿಸುವವರಲ್ಲಿ ನಾವುಗಳು ನಿಶ್ಚಯ ಹಾಗೂ ಭರವಸೆಯನ್ನು ಹೊಂದಬಹುದು.

ತನ್ನನ್ನು ತಾನೇ ಕ್ಷಮಿಸಿಕೊಳ್ಳುವಲ್ಲಿ ಒಬ್ಬನು ಸೋತು ಹೋದರೆ, ತನ್ನಲ್ಲಿರುವಂಥ ಸಂಬಂಧವನ್ನೇ ಅವನು ಕಳೆದುಕೊಳ್ಳುತ್ತಾನೆ, ಮತ್ತು ಇತರರೊಂದಿಗಿನ ಸಂಬಂಧವನ್ನು ಸಹ ಕಳೆದುಕೊಳ್ಳುತ್ತಾನೆ. ಅವನು ಇತರರನ್ನು ಕ್ಷಮಿಸಲು ಸಾಧ್ಯವಿಲ್ಲ. ದೇವರೊಂದಿಗಿನ ಸಂಬಂಧವು ಅತಿ ಪ್ರಮುಖವಾದದ್ದು. ಅಪರಾಧ ಮನೋಭಾವದವನು ದೇವರ ಮುಂದೆ ಧೈರ್ಯದಿಂದಲೂ ಭರವಸದಿಂದಲೂ ಪ್ರವೇಶ ಮಾಡಲು ಅಸಾಧ್ಯ (ಇಬ್ರಿಯ 4:15, 16).

ಮುಕ್ತಾಯ

ಒಂದು ವೇಳೆ ನಾವು (1) ನಮ್ಮ ಮನಸ್ಸಾಕ್ಷಿಗೆ ವ್ಯಾಯಾಮವನ್ನು ನೀಡಿ (2) ದೇವರು ನೀಡಿರುವ ಪಾಪಕ್ಷಮಿಯನ್ನು ಆತುಕೊಂಡರೆ, ನಂತರ - ಪಾಲನಂತೆ ನಿರ್ದೋಷಿಗಳಾಗಿ ಸಾಕ್ಷಿ ಹೇಳುವ ಮನಸ್ಸನ್ನು ಹೊಂದಲು ಸಾಧ್ಯವಿದೆ (ಅಪೊಸ್ತಲರ ಕೃತ್ಯಗಳು 24:16; 1 ತಿಮೊಥೆ 3:9).

ನಾವು ಈ ಪಾಠವನ್ನು ಅಂತ್ಯಗೊಳಿಸುವಾಗ, ಒಬ್ಬನ ಹೃದಯದಲ್ಲಿ ಅವನ ತಪ್ಪುಗಳು ಮನವಲಿಕೆಯಾಗಿ ದೀಕ್ಷಾಸ್ನಾನಕ್ಕೆ ನಡೆಸುತ್ತದೆ ಎಂದು ನಿರೀಕ್ಷಿಸಿದ್ದೇನೆ. ದೇವರ ಸೇವಕರಾದ J. M. ಮೆಕ್‌ಕ್ಯಾಲೇಬರ್‌ವರು ಹೇಳಿದಂತೆ ಜನರ ಮನಸ್ಸಾಕ್ಷಿಯನ್ನು ಎಚ್ಚರ ಪಡಿಸುವವೇ ಒಂದು ವಿಶೇಷ ಮಾರ್ಗವಾಗಿದೆ. ಜನರು ವಾಗ್ದಾನ ಮಾಡುವಂತೆಯೂ, ಹರಕೆಗಳಿಗೆ ಸಹಿ ಮಾಡುವಂತೆಯೂ ಮಾಡಬಹುದಾದರೂ - ಅವರ ಮನಸ್ಸಾಕ್ಷಿಯನ್ನು ಸ್ಪಷ್ಟಿಸದ ಹೋದರೆ, ಅವರನ್ನು ಸುಳ್ಳುಗಾರರನ್ನಾಗಿ ಮಾಡುವವರಾಗಿದ್ದೇವೆ.

ನಿಮ್ಮ ಆತ್ಮಸಾಕ್ಷಿ ಎಚ್ಚರಗೊಂಡಿದೆಯೇ? ಹಾಗಾದರೆ ಅದನ್ನು ಅಲಕ್ಷಿಸಬಹುದು, ಅಸಡ್ಡೆ ಮಾಡಬಹುದು, ಅಥವಾ ಅದನ್ನು ನಿಂದಿಸಬಹುದು. ಆದರೆ ತೃಪ್ತಿಪಡಿಸಲು, ಅದು ಹೇಳಿದಂತೆ ಕೇಳಲಿ. ನಿನ್ನೊಂದಿಗೆ ನೀನೇ ಹೋರಾಟ ಮಾಡಬೇಡ. ಈ ದಿನವೇ ಕರ್ತನಿಗೆ ವಿಧೇಯನಾಗು!

ಟಿಪ್ಪಣಿಗಳು

¹Alfred Marshall, *The Interlinear Greek-English New Testament*, 2d ed. (London: Samuel Bagster and Sons, 1958), 580. ²ಹಿಂದಿನ ಎರಡು ಪಾಠಗಳನ್ನು ಓದುಗರಿಗೆ ಅಗತ್ಯಕ್ಕನುಗುಣವಾಗಿ ನೋಡಿಲಿ. ³Isacc Watts, “How Shall the Young Secure Their Hearts?” Reprinted by special permission from ACU Press, Abilene, Texas. ⁴ಈ ಪಾಠದಲ್ಲಿರುವ ಭಾಗವು ಅನಿಶ್ಚಿತವಾಗಿ ವಿವರಿಸಲ್ಪಟ್ಟಿದೆ. ಕೇಳುಗರ ಅಗತ್ಯಕ್ಕನುಗುಣವಾಗಿ ಬೇಕಾಗಿರುವ ಭಾಗಗಳನ್ನು ಬಳಸಿ. ⁵ಈ ವಾಕ್ಯ ಚರ್ಚಿಸುವ ಸಮಯ ಇದಾಗಿರುವುದಿಲ್ಲ. ಅದ ತೀರ್ಪಿನ ಯೋಚನೆಗೆ ಮಾತ್ರ ಸೀಮಿತವಾದದ್ದು ತಪ್ಪು ಮತ್ತು ಸರಿ ಎಂಬ ವಿಷಯಕ್ಕೆ ಮಾತ್ರ. ⁶ಬಲವಾದ ಅಥವಾ ಬಲಹೀನವಾದ ಮನಸ್ಸಾಕ್ಷಿ ಇದ್ದರೂ, ಅವನು ಒಂದೇ ವಿಧದಲ್ಲಿ ವರ್ತಿಸಬೇಕು. ⁷ನನ್ನ ಸ್ನೇಹಿತನೊಬ್ಬನು ವೇಗದ ಪರಿಮಿತಿಯನ್ನು ಕುರಿತು “ವಾಕ್ಯಗಳ ವೇಗ” ಎಂದು ಹೇಳಿದನು. ⁸ಇಬ್ರಿಯ ಸೂಲಗಿತ್ರಿಯರು ಇಬ್ರಿಯ ಮೂರು ಯೌವನಸ್ಥರು ಹಾಗೂ ದಾನಿಯೇಲ. ⁹ದೈಹಿಕ ವ್ಯಕ್ತಿಗೆ ನರಮಂಡಲವು ಅಗತ್ಯವಿದ್ದಂತೆ, ಆತ್ಮಿಕ ಮನುಷ್ಯನಿಗೆ ಮನಸ್ಸಾಕ್ಷಿಯು ಅಗತ್ಯ. ¹⁰ದೇಹದ ನೋವಿನ ಬಗ್ಗೆ ಹೋಲಿಕೆಯನ್ನು ನೀಡಬಹುದು: ನಮಗೆ ನೋವಾಗುವಾಗ, ಮೆದುಳು ಬೇಗನೆ ಪ್ರತಿಕ್ರಿಯೆ ನೀಡುತ್ತದೆ. “ಸುಡುತ್ತಿರುವ ಹೆಂಚನ್ನು ಜಸಾಡು” ಎನ್ನುತ್ತದೆ! ಅಥವಾ ಬೆಂಚಿಯಿಂದ ದೂರವಾಗು ಎನ್ನುತ್ತದೆ! ಅಥವಾ ನಿನ್ನ ಪಾದದಲ್ಲರುವ ಮುಳ್ಳನ್ನು ತೆಗೆದು ಹಾಕು ಎನ್ನುತ್ತದೆ.